



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 16 | ಜುಲೈ 27, 2022 | ಬುಧವಾರ | ಪುಟಗಳು : 8 | ಬೆಲೆ : 2/-

ದೇಶದ

15ನೇ ನೂತನ
ರಾಷ್ಟ್ರಪತಿಯಾಗಿ
ದ್ರೌಪದಿ ಮುರ್ಮು
ಅಧಿಕಾರ ಸ್ವೀಕಾರ



ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ
ಸದಸ್ಯರುಗಳಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ
ಕೂಡಲಸಂಗಮದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ



ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪ, ಕೂಡಲಸಂಗಮದಲ್ಲಿ ದಿನಾಂಕ : 22.07.2022ರಂದು ಆಯೋಜಿಸಿತ್ತು.

ಈ ವಿಚಾರ ಸಂಕಿರಣವನ್ನು ಮಾಜಿ ಶಾಸಕರೂ ಹಾಗೂ ಮಹಾಮಂಡಳದ ನಿರ್ದೇಶಕರಾದ ಶ್ರೀ ಎಂ.ಕೆ. ಪಟ್ಟಣಶೆಟ್ಟಿ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಮಾತನಾಡಿ ಇತ್ತೀಚೆಗೆ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಭಾರತೀಯ ರಿಜರ್ವ್ ಬ್ಯಾಂಕು ಹಲವಾರು ನಿರ್ದೇಶನಗಳನ್ನು ನೀಡುತ್ತಿದ್ದು, ಇವುಗಳನ್ನು ಎದುರಿಸಿ ನಾವು ಬ್ಯಾಂಕಿಂಗ್ ವ್ಯವಹಾರಗಳನ್ನು

ಗ್ರಾಹಕರಿಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮಹಾಮಂಡಳದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಕೆ. ಪಾಟೀಲರ ಮಾರ್ಗದರ್ಶನದಲ್ಲಿ ಮಹಾಮಂಡಳವು ಹಲವಾರು ಕಾರ್ಯಾಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಾ ಬರಲಾಗುತ್ತಿದೆ. ಈಗಾಗಲೇ ತಮಗೆ ತಿಳಿದಿರುವಂತೆ ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಮೂರು ತಿಂಗಳ ಡಿಪ್ಲೋಮಾ ಕೋರ್ಸ್ ಹಾಗೂ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ ಶಿಬಿರ ಹಾಗೂ ರಾಜ್ಯದ ವಿವಿಧ ಸ್ಥಳಗಳಲ್ಲಿ ಆಡಳಿತ ಮಂಡಳಿ ಸದಸ್ಯರಿಗೆ, ಅಧಿಕಾರಿ ವರ್ಗದವರಿಗೆ ವಿಶೇಷ ವಿಚಾರ ಸಂಕಿರಣಗಳನ್ನು ನಿರಂತರವಾಗಿ ನಿರ್ವಹಿಸುತ್ತಾ ಬರಲಾಗುತ್ತಿದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ದಿನದ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ತಮಗೆಲ್ಲ ಧನ್ಯವಾದಗಳು ಎಂದು ತಿಳಿಸಿದರು.

3ನೇ ಪುಟಕ್ಕೆ...



ರೂಪಾಂಶ ಮೌಲ್ಯ ನಿರಂತರ ಕುಸಿತ :
ಪ್ರಸ್ತುತ ಚಿಕ್ಕಟ್ಟನ್ನು ನಿಭಾಯಿಸಲು
ಬೇಕಾದಷ್ಟು ಮೀಸಲು ಇದೆ : ಆರ್.ಇಂ

2



ದಾನಾ ಪ್ರಕರಣಗಳನ್ನು ದಾಖಲಿಸಲು ಅನುಸರಿಸಬೇಕಾದ
ಅಂಶಗಳ ಕುರಿತು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ
ಪಟ್ಟಣ ಸಹಕಾರ ಬ್ಯಾಂಕುಗಳ ಒಂದು ದಿನದ ಸಭೆ

4



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7



ಅತೀಯ ಸಹಕಾರಿಗಳೇ...



ದೇಶದ ಪರಮೋನ್ನತ ಸ್ಥಾನ : ಅಲಂಕಾರಿಕವಾದುದ್ದಲ್ಲ; ಕ್ರಿಯಾಶೀಲವಾದದ್ದು

ನಮ್ಮ ದೇಶ ಅನೇಕ ಧರ್ಮ, ಜಾತಿ, ಬುಡಕಟ್ಟು ಜನಾಂಗಗಳ ಹಾಗೂ ಭಾಷೆಗಳನ್ನಾಡುವ ಜನ ಸಮುದಾಯಗಳು ಸಾಮರಸ್ಯದಿಂದ ಕೂಡಿ ಬಾಳುವ ಭೂ ಪ್ರದೇಶವಾಗಿದೆ. ಇದರರ್ಥ ನಮ್ಮ ದೇಶದಲ್ಲಿ ಬಹು ಸಂಸ್ಕೃತಿ, ಆಚರಣೆ ಇದ್ದರೂ ಜನ ಸಮುದಾಯ ವಿವಿಧತೆಯಲ್ಲಿ ಏಕತೆ ಸಾಧಿಸಿರುವುದನ್ನು ತೋರಿಸುತ್ತದೆ. ಅದರಲ್ಲೂ ನಮ್ಮಲ್ಲಿ ವಿಶಿಷ್ಟ ಬುಡಕಟ್ಟು ಜನಾಂಗಗಳಾದ ಭಿಲ್ಲರು, ಗೊಂಡರು, ಸಂತಾಲರು ಮತ್ತು ನಾಗರು ಕಂಡುಬರುತ್ತಾರೆ. ಸಂತಾಲರು ದೇಶದ ಅತೀ ಪುರಾತನ ಬುಡಕಟ್ಟು ಜನರಾದ ಇವರು, ತಮ್ಮ ಧೈರ್ಯ, ಸಾಹಸಗಳಿಗೆ ಹೆಸರಾಗಿದ್ದಾರೆ. ಇವರಿಗೆ ತಮ್ಮದೇ ಆದ ಭಾಷೆ, ಲಿಪಿಯೂ ಇದೆ. ಕುಬ್ಜ, ಕಪ್ಪು ಬಣ್ಣ, ದಪ್ಪಪುಷ್ಟ ಶರೀರದ ಸಂತಾಲರು ನೋಡಲು ಸುಂದರವಾದ ಕಡೆದ ವಿಗ್ರಹದಂತಿರುತ್ತಾರೆ. ಎಲ್ಲ ಬುಡಕಟ್ಟು ಜನಾಂಗದವರಂತೆ ಸಂತಾಲರು ಕೂಡ ಪ್ರಕೃತಿಯ ಆರಾಧಕರು. ಮರ, ಗಿಡ, ಪ್ರಾಣಿ, ಪಕ್ಷಿ, ಸೂರ್ಯ, ಪರ್ವತ, ಬೆಟ್ಟ-ಗುಡ್ಡಗಳನ್ನು ಪೂಜಿಸುತ್ತಾರೆ. ಹೆಚ್ಚಾಗಿ ವ್ಯವಸಾಯ, ಬೇಟೆಗಾರಿಕೆ, ಮೀನುಗಾರಿಕೆಗಳು ಇವು ಇವರ ಪ್ರಮುಖವಾದ ಕಸುಬುಗಳಾಗಿವೆ. ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಛತ್ತೀಸ್‌ಘಡ್ ರಾಜ್ಯಗಳ ಸಂತಾಲರು ಇತರೆ ಬುಡಕಟ್ಟು ಜನರಿಗಿಂತ ಮುಂದುವರೆದಿದ್ದಾರೆ.

ಸಂತಾಲರ ಬಗ್ಗೆ ಏಕೆ ನಾನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದು ಕೆಲವರಿಗೆ ಆಶ್ಚರ್ಯವಾಗಬಹುದು. ಇದೇ ಸಂತಾಲ ಜನಾಂಗದ ಒಬ್ಬ ಮಹಿಳೆ ಸ್ವಸಾಮರ್ಥ್ಯದಿಂದ ಓದಿ ವಿದ್ಯಾವಂತಳಾಗಿ, ಪದವೀಧರೆಯಾಗಿ ಶಿಕ್ಷಕಿಯಾಗಿ ಮುಂದೆ 1997ರಲ್ಲಿ ಒಡಿಶಾದ ತನ್ನ ಸ್ವಂತ ಊರಾದ ರಾಯರಂಗಪುರದಿಂದ ಕೌನ್ಸಿಲರಾಗಿ ಆಯ್ಕೆಯಾಗುವುದರೊಂದಿಗೆ ರಾಜಕೀಯ ಪಯಣ ಆರಂಭಿಸಿದರು. ನಂತರ ಶಾಸಕಿಯಾಗಿ, ಸಚಿವೆಯಾಗಿ, ರಾಜ್ಯಪಾಲೆಯಾಗಿ ಇಂದು ದೇಶದ ಪರಮೋನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುತ್ತಿರುವ ದ್ರೌಪತಿ ಮುರ್ಮು.

ಈ ಪದವಿಗೇರಿದ ದೇಶದ ಸ್ವಾತಂತ್ರ್ಯೋತ್ತರ ಜನಿಸಿದ ಮೊದಲ ರಾಷ್ಟ್ರಪತಿ, ಮೊದಲ ಬುಡಕಟ್ಟು ಮಹಿಳೆ ಹಾಗೂ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರಿಗೂ ಮುನ್ನ ನಮ್ಮ ಸಹಕಾರ ಕ್ಷೇತ್ರದವರೇ ಆದ ಪ್ರತಿಭಾ ಪಾಟೀಲ್ ಅವರು ದೇಶದ 12ನೇ ಹಾಗೂ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದು ನಿಮ್ಮಲ್ಲಿ ಅನೇಕರಿಗೆ ನೆನಪಿರಬಹುದು. ದ್ರೌಪತಿ ಮುರ್ಮು ಅವರು ಜಾರ್ಖಂಡನ ರಾಜ್ಯಪಾಲರಾಗಿದ್ದಾಗ ಅಲ್ಲಿನ ವಿಶ್ವವಿದ್ಯಾಲಯಗಳ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ತಮ್ಮದೇ ಆದ ವಿಶಿಷ್ಟವಾದ ಆಲೋಚನಾ ಕ್ರಮ ಅನುಸರಿಸುವ ಮೂಲಕ ಪರಿಹರಿಸಿ, ಉನ್ನತ ಹುದ್ದೆ ಅಲಂಕಾರಿಕವಲ್ಲ ಅಲ್ಲಿಯೂ ಕ್ರಿಯಾಶೀಲವಾಗಿ ಕೆಲಸ ಮಾಡಬಹುದು ಎಂದು ತೋರಿಸಿ ಕೊಟ್ಟವರು.

ಅವರ ಜೀವನ ಮತ್ತು ಸಾಧನೆ ಎಲ್ಲರಿಗೂ ಸ್ಫೂರ್ತಿ ಎಂದು ಭಾವಿಸುತ್ತಾ...ಪ್ರಸ್ತುತ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿರುವ ದ್ರೌಪತಿ ಮುರ್ಮು ಅವರ ಮುಂದೆ ದೇಶ ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಿವೆ, ಸವಾಲುಗಳಿವೆ. ರಾಷ್ಟ್ರಪತಿಯಾಗಿಯೂ ಅವರು ಅದೇ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ.

► ಎಚ್.ಕೆ. ಪಾಟೀಲ್
ಅಧ್ಯಕ್ಷರು

ರೂಪಾಯಿ ಮೌಲ್ಯ ನಿರಂತರ ಕುಸಿತ : ಪ್ರಸ್ತುತ ಚಿಕ್ಕಟ್ಟನ್ನು ನಿಭಾಯಿಸಲು ಬೇಕಾದಷ್ಟು ಮೀಸಲು ಇದೆ : ಆರ್‌ಬಿಐ

ಡಾಲರ್ ಎದುರು ರೂಪಾಯಿ ನಿರಂತರವಾಗಿ ಕುಸಿತ ಕಾಣುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್, “ರೂಪಾಯಿ ಕುಸಿತದ ವಿಚಾರದಲ್ಲಿ ಆರ್‌ಬಿಐ ಯಾವುದೇ ಸಹಿಷ್ಣುತೆ ಹೊಂದಿಲ್ಲ. ರೂಪಾಯಿ ತನ್ನ ಮೌಲ್ಯವನ್ನು ಮರುಪಡೆಯುವವರೆಗೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ತೊಡಗಿರುತ್ತದೆ,” ಎಂದು ಹೇಳಿದ್ದಾರೆ.

ರೂಪಾಯಿ ಇಷ್ಟೇ ಮೌಲ್ಯವನ್ನು ಹೊಂದಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ನಿರ್ದಿಷ್ಟ ಮಟ್ಟವನ್ನು ಹೊಂದಿಲ್ಲ. ಮಾರುಕಟ್ಟೆಯಲ್ಲಿ ಡಾಲರ್‌ಗಳ ನಿಜವಾದ ಕೊರತೆ ಉಂಟಾಗಿದೆ. ಆದ್ದರಿಂದ ಸೆಂಟ್ರಲ್ ಬ್ಯಾಂಕ್ ಡಾಲರ್‌ಗಳನ್ನು ಪೂರೈಕೆ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್ ಆಫ್ ಬರೋಡಾದ ಬ್ಯಾಂಕಿಂಗ್ ಸಮಾವೇಶದಲ್ಲಿ ಮಾತನಾಡಿ ಶಕ್ತಿಕಾಂತ್ ದಾಸ್ ರೂಪಾಯಿ ಕುಸಿತದ ಬಗ್ಗೆ ವಿವರಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಗಾಗಿ ಕೇಂದ್ರ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಸಂಗ್ರಹವನ್ನು ನಿರ್ಮಿಸಿದೆ. ಪ್ರಸ್ತುತ ಬಿಕ್ಕಟ್ಟನ್ನು ನಿಭಾಯಿಸಲು ಬೇಕಾದಷ್ಟು ಮೀಸಲು ಇದೆ ಎಂದು ಹೇಳಿದ್ದಾರೆ.

ರೂಪಾಯಿ ಮೌಲ್ಯ ಹೇಗಿದೆ? : ನಿರಂತರವಾಗಿ ಡಾಲರ್ ಎದುರು ಕುಸಿತ ಕಂಡಿದ್ದ ರೂಪಾಯಿ ಕಳೆದವಾರ ಸ್ವಲ್ಪ ಏರಿಕೆ ಕಂಡಿದೆ. ಇದಕ್ಕೂ ಮುಂಚಿನ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತವನ್ನು ಕಂಡಿದ್ದು ರೂಪಾಯಿ ಮೌಲ್ಯ 80.06ಕ್ಕೆ ಇಳಿದಿದೆ.

ಈ ಹಿಂದೆ ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಸೋ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡಿದೆ. ಹಾಗೆಯೇ ಎಫ್‌ಡಿ ಬಡ್ಡಿ ದರವನ್ನು ಕೂಡಾ ಹೆಚ್ಚಳ ಮಾಡಲಾಗಿದೆ.

ರೂಪಾಯಿ ಕುಸಿತವಾದರೆ ಹಣಕಾಸಿನ ಮೇಲೆ ಭಾರೀ ಪರಿಣಾಮ : ಸಾಮಾನ್ಯವಾಗಿ ರೂಪಾಯಿ ಮೌಲ್ಯವು ಕುಸಿತವಾದರೆ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆಯೂ ಭಾರೀ ಪರಿಣಾಮ ಉಂಟಾಗಲಿದೆ. ರೂಪಾಯಿ ಮೌಲ್ಯ ಕುಸಿತವಾದಂತೆ ಆಮದು ವೆಚ್ಚ ಅಧಿಕವಾಗಲಿದೆ. ಆಮದು ವೆಚ್ಚ ಅಧಿಕವಾದರೆ ಅದರ ಹೊರೆಯು ಜನ ಸಾಮಾನ್ಯರ ಮೇಲೆ ಬೀಳಲಿದೆ.

ಇಂಥನ ಬೆಲೆ ಕೂಡಾ ಅಧಿಕವಾಗುತ್ತದೆ. ರೂಪಾಯಿ ಮೌಲ್ಯ ಕುಸಿತದಿಂದಾಗಿ ನಾವು ಅಧಿಕ ಹಣ ಪಾವತಿ ಮಾಡಿ ಕಚ್ಚಾ ತೈಲವನ್ನು ಖರೀದಿ ಮಾಡಬೇಕಾಗುತ್ತದೆ. ಇದರಿಂದಾಗಿ ರೂಪಾಯಿ ಮೌಲ್ಯ ಕುಸಿತವಾದಂತೆ ಪೆಟ್ರೋಲ್ ಹಾಗೂ ಡೀಸೆಲ್ ದರವು ಅಧಿಕವಾಗುವ ಸಾಧ್ಯತೆ ಇದೆ.



ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಮಹಾಮಂಡಳದ ನಿರ್ದೇಶಕರಾದ ಶ್ರೀ ನಿರಂಜನ್ ಟಿ.ಎಸ್. ರವರು ಮಾತನಾಡಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ರಿಜರ್ವ್ ಬ್ಯಾಂಕಿನ ಲೈಸೆನ್ಸ್ ಪಡೆದು ಕಾರ್ಯನಿರ್ವಹಿಸುತ್ತಿರುವುದರಿಂದ ಆರ್‌ಬಿಐ ನೀಡುವ ಕಠಿಣ ನಿರ್ದೇಶನಗಳನ್ನು ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಅಳವಡಿಸಿಕೊಳ್ಳುವುದು ಕಷ್ಟಕರವಾಗಿರುತ್ತವೆ ಮತ್ತು ವಾಣಿಜ್ಯ ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಪ್ರೈವೇಟಿ ನೀಡಿ ನಾವು ಸವಾಲುಗಳನ್ನು ಎದುರಿಸಿ ಮುನ್ನಗ್ಗಬೇಕಾಗಿರುತ್ತದೆ. ಈ ದಿಸೆಯಲ್ಲಿ ಮಹಾಮಂಡಳದ ಸೇವೆ ನಮ್ಮೆಲ್ಲ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಅತ್ಯವಶ್ಯಕವಾಗಿರುತ್ತದೆ.

ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಮಹಾಮಂಡಳದ ಇನ್ನೋರ್ವ ನಿರ್ದೇಶಕರಾದ ಶ್ರೀಮತಿ ಮಲ್ಲಮ್ಮ ಯಾಳವಾರ ರವರು ಮಾತನಾಡಿ ಭಾರತೀಯ ರಿಜರ್ವ್ ಬ್ಯಾಂಕ ತಾವೆಲ್ಲ ತಿಳಿದಿರುವಂತೆ ಕಠಿಣ ಕ್ರಮ ಕೈಗೊಳ್ಳುತ್ತಿರುವುದರಿಂದ ನಮ್ಮ ಠೇವಣಿದಾರರಿಗೆ ರಕ್ಷಣೆ ಒದಗುತ್ತದೆ. ಈಗಾಗಲೇ ತಮಗೆ ತಿಳಿದಿರುವಂತೆ ಅನೇಕ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಮಾಹಿತಿಗಳನ್ನು ಭಾರತೀಯ ರಿಜರ್ವ್ ಬ್ಯಾಂಕಿಗೆ ನೀಡಿ ಅನೇಕ ಕಷ್ಟಗಳನ್ನು ಎದುರಿಸುತ್ತಿವೆ. ನಮಗೆ ಭಾರತೀಯ ರಿಜರ್ವ್ ಬ್ಯಾಂಕಿನ ನಿರ್ದೇಶನ ಈಗ ಕಹಿಯಾದರು ಮುಂದೆ ನಮಗೆ ಅನುಕೂಲಕರವಾಗಿರುತ್ತದೆ. ಆದ್ದರಿಂದ ನಾವೆಲ್ಲ ರಿಜರ್ವ್ ಬ್ಯಾಂಕು ಮತ್ತು ರಾಜ್ಯ ಸರ್ಕಾರ ನೀಡುವ ಸಲಹೆ ಸೂಚನೆಗಳನ್ನು ಅನಿವಾರ್ಯವಾಗಿ ಪಾಲಿಸಿಕೊಂಡು ಹೋಗಬೇಕಾಗಿರುತ್ತದೆ.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಮಂಡಳದ ನಿರ್ದೇಶಕರಾದ ಶ್ರೀ ರಾಜಕುಮಾರ ಬಾದವಾಡಗಿ ಯವರು ಮಾತನಾಡಿ ಮಾಜಿ ಸಚಿವರು ಹಾಗೂ ಹಿರಿಯ ಸಹಕಾರಿ ದುರೀಣರು ಮತ್ತು ಮಹಾಮಂಡಳದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಕೆ. ಪಾಟೀಲರವರು ಪಟ್ಟಣ ಸಹಕಾರ ಬ್ಯಾಂಕುಗಳ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವುದು ತಮಗೆಲ್ಲ ತಿಳಿದ ವಿಷಯವಾಗಿದೆ. ನಮ್ಮ ಆಡಳಿತ ಮಂಡಳಿ ಸದಸ್ಯರು ಸಹ ಅವರಿಗೆ ಸಹಕಾರ ನೀಡುತ್ತಿರುವುದರಿಂದ ಮಹಾಮಂಡಳದ ಕಾರ್ಯಯೋಜನೆಗಳು ವ್ಯವಸ್ಥಿತ ರೀತಿಯಲ್ಲಿ ಜರುಗುತ್ತಿವೆ. ದಿನಾಂಕ:25.06.2022ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ರಿಜರ್ವ್ ಬ್ಯಾಂಕಿನ

ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಮೀನಾಕ್ಷಿ ಗಡ ರವರು ನಮ್ಮ ಕರ್ನಾಟಕ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದಷ್ಟು ಒಳ್ಳೆಯ ಮಹಾಮಂಡಳ ದೇಶದಲ್ಲಿ ಎಲ್ಲಿಯೂ ಇಲ್ಲ. ದೇಶದಲ್ಲಿ ಮೊದಲನೆ ಸ್ಥಾನದಲ್ಲಿದ್ದು, ಉತ್ತಮ ಸೇವೆ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಕಳೆದು ಒಂದು ವರ್ಷದಿಂದ ಮಹಾಮಂಡಳವು ಭೌತಿಕವಾಗಿ ಹಲವಾರು ವಿಚಾರ ಸಂಕಿರಣ, ತರಬೇತಿ ಶಿಬಿರಗಳುನ್ನು ಏರ್ಪಡಿಸುತ್ತಿರುವುದು ತಮಗೆಲ್ಲ ತಿಳಿದ ವಿಷಯವಾಗಿದೆ. ತಾವು ಸಹ ತಮ್ಮ ಅನಿಸಿಕೆ, ಸಲಹೆ, ಸೂಚನೆಗಳನ್ನು ಮಹಾಮಂಡಳದ ಸ್ಥಳೀಯ ನಿರ್ದೇಶಕರುಗಳಿಗೆ ಮತ್ತು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಲಿಖಿತ ಮೂಲಕ ಕಳುಹಿಸಿಕೊಟ್ಟರೆ ಮಹಾಮಂಡಳವು ಅದಕ್ಕೆ ಪೂರಕವಾದ ಕ್ರಮಕೈಗೊಳ್ಳುತ್ತದೆ ಎಂದರು.

ಈ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಕೃಷ್ಣಮೂರ್ತಿ ಭಂಡಾರಿ, ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಶರಣಪ್ಪ ವಾರದ ಉಪಸ್ಥಿತರಿದ್ದರು.

ಈ ವಿಚಾರ ಸಂಕಿರಣದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಆಡಳಿತ ಮಂಡಳಿ ನಿರ್ದೇಶಕರ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಪಾತ್ರ ಕುರಿತು ಆರ್‌ಬಿಐನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಎಚ್. ಎಸ್. ಮಹಾದೇವಸ್ವಾಮಿ ಉಪನ್ಯಾಸ ನೀಡಿದರು. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳು, ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಸಾಲ ವಸೂಲಾತಿ ನಿರ್ವಹಣೆ ಕುರಿತು ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕರಾದ ಶ್ರೀ ಎಚ್.ಎಸ್. ನಾಗರಾಜಯ್ಯ ಉಪನ್ಯಾಸ ನೀಡಿದರು.

ಪ್ರಾರಂಭದಲ್ಲಿ ಈ ವಿಚಾರ ಸಂಕಿರಣಕ್ಕೆ ಆಗಮಿಸಿದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.

ಈ ವಿಚಾರ ಸಂಕಿರಣದಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಂದ ಸುಮಾರು 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, ತರಬೇತಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

ದಾವಾ ಪ್ರಕರಣಗಳನ್ನು ದಾಖಲಿಸಲು ಅನುಸರಿಸಬೇಕಾದ ಅಂಶಗಳ ಕುರಿತು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಒಂದು ದಿನದ ಸಭೆ



ಬಾಗಲಕೋಟೆ : ಹುಬ್ಬಳ್ಳಿ ಪ್ರಾಂತೀಯ ಕಛೇರಿಯ ಮಹಾಮಂಡಳವು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ, ಬ್ಯಾಂಕಿನ ದಾವಾ ಪ್ರಕರಣ ದಾಖಲಿಸುವ ಬಗ್ಗೆ ಅನುಸರಿಸಬೇಕಾದ ಅಂಶಗಳ ಕುರಿತು ದಿನಾಂಕ : 16.07.2022 ರಂದು ಒಂದು ದಿನದ ಸಭೆಯನ್ನು ಬಾಗಲಕೋಟೆ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಈ ಸಭೆಯ ಅಧ್ಯಕ್ಷತೆಯನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರು (ನಿ.441) ಹಾಗೂ ಪೀಠಾಧಿಕಾರಿಗಳಾದ ಶ್ರೀ ಕಲ್ಲಪ್ಪ ಓಬಣ್ಣಗೋಳ ವಹಿಸಿ ಬ್ಯಾಂಕಿನ ದಾವಾ ಪ್ರಕರಣಗಳನ್ನು ದಾಖಲಿಸುವಾಗ ದಾವಾ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳ ಬಗ್ಗೆ ವಿವರವಾಗಿ ತಿಳಿಸಿದರು.

ಸಾಲ ನೀಡುವಾಗ ಬ್ಯಾಂಕಿನ ಉಪನಿಯಮ ಹಾಗೂ ಸಾಲದ ನಿಯಮಗಳನ್ನು ಪರಿಶೀಲಿಸುವುದು ಮತ್ತು ಸಾಲ ನೀಡುವ ಮುಂಚೆ ಸಾಲ ಮರುಪಾವತಿಯ ಕುರಿತು ಸಾಲಗಾರನ ಬಗ್ಗೆ ಸವಿಸ್ತಾರವಾಗಿ ವಿವರ ತಿಳಿದುಕೊಂಡು ಸಾಲ ಮಂಜೂರಾತಿ ಕ್ರಮವಿಡುವುದು ಸೂಕ್ತವೆಂದು ತಿಳಿಸಿದರು.

ಬ್ಯಾಂಕಿನಿಂದ ಮಂಜೂರಾದ ಸಾಲವು ಸಾಲಗಾರರಿಂದ ಪೂರ್ತಿ ಹಣ ವಸೂಲಾಗುವವರೆಗೆ ಮುಖ್ಯಕಾರ್ಯನಿರ್ವಹಣಾಧಿಕಾರಿಯವರ ಜವಾಬ್ದಾರಿ ಇರುತ್ತದೆ. ತಮ್ಮ ಹಂತದಲ್ಲಿ ವಸೂಲಾಗದಿದ್ದ ಪಕ್ಷದಲ್ಲಿ ಸಾಲ ಮರುಪಾವತಿಗೆ ಕಾನೂನು ಕ್ರಮವಿಟ್ಟು ವಸೂಲಾತಿ ಮಾಡುವುದು. ಪಂಚಾಯತ ದಾವಾ ಪ್ರಕರಣವನ್ನು ದಾಖಲಿಸುವಾಗ ಸಹಕಾರ ಸಂಘಗಳ ಕಾಯ್ದೆಯಲ್ಲಿ

ನಿಗದಿಪಡಿಸಿರುವ ಅವಧಿಯೊಳಗೆ ದಾವಾ ಪ್ರಕರಣ ದಾಖಲಿಸಲು ತಿಳಿಸಿದರು. ಅದೇ ರೀತಿ ಅವಾರ್ಡ್ ಪಡೆದ ನಂತರ ಸಾಲಗಾರರಿಗೆ ಅವಾರ್ಡ್ ಪಡೆದ ಬಗ್ಗೆ ತಿಳಿಸಿ ಹಣ ಪಾವತಿಸಲು ನೋಟೀಸ್ ನೀಡಿ, ಆದರೂ ಸಾಲ ವಸೂಲಾಗದಿದ್ದ ಪಕ್ಷದಲ್ಲಿ ಅಮಲ್ದಾರಿ ಪ್ರಕರಣಗಳನ್ನು ದಾಖಲಿಸಿ ಶೀಘ್ರ ವಸೂಲಾತಿಗೆ ಅಗತ್ಯ ಕ್ರಮವಿಡಲು ಹಾಗೂ ಈ ಕ್ರಮದಿಂದ ಸಾಲಗಾರರಿಗೆ ಹೆಚ್ಚಿನ ಆರ್ಥಿಕ ಹೊರೆ ತಪ್ಪಿಸಲು ತಿಳಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರು (ನಿ.441) ಹಾಗೂ ವಸೂಲಾಧಿಕಾರಿಗಳಾದ ಶ್ರೀ ಎಸ್.ಕೆ.ಸಜ್ಜನ ರವರು ಅಮಲ್ದಾರಿ ಪ್ರಕರಣಗಳ ವಿಷಯ ಕುರಿತು ಅನುಸರಿಸಬೇಕಾದ ದಾಖಲಾತಿ ಮತ್ತು ಕಾನೂನುಗಳ ಬಗ್ಗೆ ವಿವರವಾಗಿ ತಿಳಿಸಿದರು.

ಪ್ರಾರಂಭದಲ್ಲಿ ಈ ಸಭೆಗೆ ಆಗಮಿಸಿದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ವೇದಿಕೆಯ ಮೇಲಿದ್ದ ಗಣ್ಯರನ್ನು ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕಿನ ಶ್ರೀ ಎಮ್.ಎಸ್. ಗುಡಗುಂಟೆ ಸ್ವಾಗತಿಸಿದರು.

ಈ ಸಭೆಯಲ್ಲಿ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶ್ರೀ ಎಸ್.ಕೆ.ಮಾಳಿ, ಆಡಳಿತಾಧಿಕಾರಿ ಶ್ರೀ ಬಿ.ಎಸ್.ನಾವಲಗಿ, ಶ್ರೀ ಪಿ.ಎನ್.ಹಳ್ಳಿಕೇರಿ ಹಾಗೂ ಮಾರಾಟಾಧಿಕಾರಿ ಶ್ರೀ ಕೆ.ಎಲ್.ಲಿಂಗಪ್ಪನವರ ಉಪಸ್ಥಿತರಿದ್ದರು.

ಕೊನೆಯಲ್ಲಿ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ವಿಶ್ವನಾಥ ಬಿ ಕುಲಕರ್ಣಿರವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಅಂತ್ಯಗೊಳಿಸಲಾಯಿತು.

ಮಹಾಮಂಡಳವು ನಡೆಸುತ್ತಿರುವ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ 8ನೇ ಬ್ಯಾಚಿನ ಸಂಪರ್ಕ ತರಗತಿಗಳು ಡಿ: 23.07.2022 ಮತ್ತು 24.07.2022ರಂದು ಜರುಗಿದವು



ಬೆಂಗಳೂರು : ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಬಿಎಂ)ನ 8ನೇ ಬ್ಯಾಚಿನ ಸಂಪರ್ಕ (ಕಾಂಟ್ಯಾಕ್ಟ್ ಕ್ಲಾಸ್) ತರಗತಿಗಳು ದಿನಾಂಕ : 23 ಮತ್ತು 24ನೇ ಜುಲೈ 2022ರಂದು ಪದ್ಮನಾಭ ನಗರದಲ್ಲಿರುವ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್‌ಪಿಸಿಎಂ)ಯಲ್ಲಿ ಜರುಗಿದವು.

ಈಗ ಲಂಚ್ ಟೈಮ್, ಆಮೇಲೆ ಬನ್ನಿ: ಬ್ಯಾಂಕಿನ ಉದ್ಯೋಗಿಗಳು ಇನ್ನು ಇದನ್ನು ಹೇಳೋ ಹಾಗಿಲ್ಲ !

ನವದೆಹಲಿ : ಹಿರಿಯ ಗ್ರಾಹಕರು, ಮೊಬೈಲ್ ಬ್ಯಾಂಕಿಂಗ್ ಬಗ್ಗೆ ತಿಳಿಯದೇ ಇರುವವರು ಈಗಲೂ ಬ್ಯಾಂಕಿಗೆ ಬಂದು ಹಣ ವರ್ಗಾವಣೆ, ಹಣ ಪಡೆಯುವ ಕೆಲಸ ಮಾಡುತ್ತಾರೆ. ಆದರೆ, ಬ್ಯಾಂಕಿನ ಊಟದ ವಿರಾಮದಲ್ಲಿ ಗ್ರಾಹಕರು ಹೋದರಂತೂ ಕಥೆ ಮುಗಿದೇ ಹೋಯಿತು. ಲಂಚ್ ಕಾರಣ ನೀಡಿ ಗಂಟೆಗಟ್ಟಲೆ ಗ್ರಾಹಕರನ್ನು ಕಾಯಿಸುವ ಸಾಕಷ್ಟು ಘಟನೆಗಳು ನಡೆದಿವೆ. ಈ ಸಮಯದಲ್ಲಿ ಜನರಿದ್ದರೆ, ಇದು ಲಂಚ್ ಟೈಮ್ ಆಮೇಲೆ ಬನ್ನಿ ಎನ್ನುವ ಉತ್ತರ. ಆದರೆ, ಇತ್ತೀಚೆಗೆ ಆರ್‌ಬಿಐ ಅರ್ಜಿಯೊಂದಕ್ಕೆ ಆರ್‌ಬಿಐ ಉತ್ತರ ನೀಡಿದ್ದು, ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಸಿಕೊಟ್ಟಿದೆ.



ಆರ್‌ಟಿಐಗೆ ಪ್ರತಿಕ್ರಿಯಿಸಿದ ಆರ್‌ಬಿಐ, ಬ್ಯಾಂಕ್ ಅಧಿಕಾರಿಗಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ ಎಂದು ಹೇಳಿದೆ. ಊಟದ ವಿರಾಮದ ಸಮಯದಲ್ಲಿ ಒಂದೊಂದು ವಿಭಾಗದಲ್ಲಿ ಒಬ್ಬೊಬ್ಬರಾಗಿ ಊಟಕ್ಕೆ ತೆರಳಬೇಕು. ಈ ಸಮಯದಲ್ಲಿ ಸಾಮಾನ್ಯ ವಹಿವಾಟುಗಳು ಮುಂದುವರಿಯುತ್ತಲೇ ಇರಬೇಕು. ಗ್ರಾಹಕರನ್ನು ಗಂಟೆಗಟ್ಟಲೆ ಕಾಯುವಂತೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಬ್ಯಾಂಕ್ ಉದ್ಯೋಗಿಗಳು ಮಧ್ಯಾಹ್ನದ ಊಟದ ಹೆಸರಿನಲ್ಲಿ ನಿಮ್ಮನ್ನು ಗಂಟೆಗಟ್ಟಲೆ ಕಾಯುವಂತೆ ಮಾಡಿದರೆ, ನಿಮ್ಮೊಂದಿಗೆ ಚೆನ್ನಾಗಿ ಮಾತನಾಡದಿದ್ದರೆ ಅಥವಾ ಕೆಲಸಕ್ಕೆ ತಡವಾದರೆ, ನೀವು ಈ ಕುರಿತಾಗಿ ದೂರು ಕೂಡ ನೀಡಬಹುದು ಎಂದೂ ಹೇಳಿದೆ.

ಎಲ್ಲಿ ದೂರು ನೀಡಬೇಕು?

- ಗ್ರಾಹಕರ ದೂರುಗಳ ಪರಿಹಾರಕ್ಕಾಗಿ, ಕೆಲವು ಬ್ಯಾಂಕುಗಳು ದೂರುಗಳನ್ನು ದಾಖಲಿಸಲು ರಿಜಿಸ್ಟರ್ ಪುಸ್ತಕಗಳನ್ನು ಇರಿಸಿರುತ್ತವೆ, ಅದರಲ್ಲಿ ನೀವು ದೂರು ದಾಖಲಿಸಬಹುದು.
- ರಿಜಿಸ್ಟರ್ ಕೆಲಸ ಮಾಡದಿದ್ದರೆ, ನೀವು ಆ ಉದ್ಯೋಗಿಯ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಅಥವಾ ನೋಡಲ್ ಅಧಿಕಾರಿಗೆ ದೂರು ನೀಡಬಹುದು.
- ಇದಲ್ಲದೆ, ಗ್ರಾಹಕರ ದೂರುಗಳನ್ನು ವ್ಯವಹರಿಸಲು ಸಾಮಾನ್ಯವಾಗಿ ಪ್ರತಿ ಬ್ಯಾಂಕಿನಲ್ಲಿ ಕುಂದುಕೊರತೆ ಪರಿಹಾರ ವೇದಿಕೆ ಇರುತ್ತದೆ. ಅಲ್ಲಿ ಗ್ರಾಹಕರು ತಮ್ಮ ಸಮಸ್ಯೆಯನ್ನು ಹೇಳಬಹುದು.

ಕುಂದುಕೊರತೆ ಪರಿಹಾರ ವೇದಿಕೆಯಲ್ಲಿ ಹೇಗೆ ದೂರು ನೀಡಬಹುದು?:

ಯಾವುದೇ ಗ್ರಾಹಕರ ದೂರನ್ನು ಪರಿಹರಿಸುವುದು ಕುಂದುಕೊರತೆ ಪರಿಹಾರ ವೇದಿಕೆಯ ಉದ್ದೇಶವಾಗಿದೆ. ಆದ್ದರಿಂದ, ನೀವು ಬ್ಯಾಂಕಿನ ಕುಂದುಕೊರತೆ

ಪರಿಹಾರ ಸಂಖ್ಯೆಯನ್ನು ತೆಗೆದುಕೊಳ್ಳುವ ಮೂಲಕ ದೂರು ನೀಡಬಹುದು. ನೀವು ಬಯಸಿದರೆ ನೀವು ಇಮೇಲ್ ಮಾಡಬಹುದು.

ನಂಬರ್ ಎಲ್ಲಿ ಸಿಗುತ್ತದೆ : ನೀವು ಆಯಾ ಬ್ಯಾಂಕಿನ ವೆಬ್‌ಸೈಟಿನಿಂದ ಕುಂದುಕೊರತೆ ಪರಿಹಾರ ಸಂಖ್ಯೆಯನ್ನು ಪಡೆಯಬಹುದು. ನೀವು ಬಯಸಿದರೆ, ನೀವು ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡುವ ಮೂಲಕವೂ ಸಂಖ್ಯೆಯನ್ನು ಪಡೆಯಬಹುದು.

ಬ್ಯಾಂಕ್ ಕ್ರಮ ಕೈಗೊಳ್ಳದಿದ್ದರೆ ಗ್ರಾಹಕ ಏನು ಮಾಡಬೇಕು?

ಆರ್‌ಬಿಐ ಗ್ರಾಹಕರ ದೂರುಗಳನ್ನು ಪರಿಹರಿಸಲು 2006ರಲ್ಲಿ ಬ್ಯಾಂಕಿಂಗ್ ಒಂಬುಡ್ಸಮನ್ ಯೋಜನೆಯನ್ನು ಪರಿಚಯಿಸಿದೆ. ಗ್ರಾಹಕರು ಬ್ಯಾಂಕಿಂಗ್ ಒಂಬುಡ್ಸಮನ್‌ಗೆ ದೂರು ನೀಡಬಹುದು.

ದೂರು ಸಲ್ಲಿಸುವಾಗ ಗ್ರಾಹಕರಿಗೂ ಇದೆ ಪರತ್ತು : ಗ್ರಾಹಕರು ನೇರ ಬ್ಯಾಂಕಿಂಗ್ ಒಂಬುಡ್ಸಮನ್ ದೂರು ನೀಡಲು ಸಾಧ್ಯವಿಲ್ಲ. ಮೊದಲಿಗೆ, ಅವರು ಯಾವುದೇ ಸಮಸ್ಯೆಯನ್ನು ಎದುರಿಸಿದ ಬ್ಯಾಂಕಿಗೆ ಲಿಖಿತ ದೂರು ನೀಡಬೇಕು. ಇನ್ನು ದೂರು ಪ್ರಕ್ರಿಯೆಯ ಪ್ರಾರಂಭದ 1 ವರ್ಷದೊಳಗೆ ನೀವು ಬ್ಯಾಂಕಿಂಗ್ ಒಂಬುಡ್ಸಮನ್ ದೂರು ನೀಡಬೇಕು. 2 ವರ್ಷ, 3 ವರ್ಷ ಅಥವಾ 5 ವರ್ಷಗಳ ನಂತರ ನೀವು ಬ್ಯಾಂಕ್ ಅಥವಾ ಅದರ ಉದ್ಯೋಗಿಗಳಿಗೆ ಬ್ಯಾಂಕಿಂಗ್ ಒಂಬುಡ್ಸಮನ್ ದೂರು ನೀಡುವುದು ಸಾಧ್ಯವಿಲ್ಲ.

ಈ 6 ವಿಷಯಗಳು ಉಪಯುಕ್ತವಾಗಬಹುದು

- ಬ್ಯಾಂಕಿನ ಕಡೆಯಿಂದ ಚೆಕ್ ಸಂಗ್ರಹಣೆಯಲ್ಲಿ ವಿಳಂಬವಾದಲ್ಲಿ, ಅದು ಗ್ರಾಹಕರಿಗೆ ಪರಿಹಾರವನ್ನು ನೀಡಬೇಕಾಗುತ್ತದೆ.
- ನೀವು ನೀಡಿದ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸೇವೆ (ಇಸಿಎಸ್) ಸೂಚನೆಗಳಲ್ಲಿ ಬ್ಯಾಂಕಿನ ಕಡೆಯಿಂದ ಯಾವುದೇ ವಿಳಂಬವಾದರೆ, ನೀವು ಅದರ ಮೇಲೆ ಪರಿಹಾರವನ್ನು ಸಹ ಪಡೆಯಬಹುದು.
- ಖಾತೆಯಲ್ಲಿ ಬ್ಯಾಲೆನ್ಸ್ ಕೊರತೆಯಿಂದಾಗಿ ESC ವಿಫಲವಾದರೆ, ಅದಕ್ಕಾಗಿ ನೀವು ದಂಡವನ್ನು ಪಾವತಿಸಬೇಕಾಗುತ್ತದೆ.
- ದೇಶದ ಯಾವುದೇ ಬ್ಯಾಂಕಿನಲ್ಲಿ ಹರಿದ ಮತ್ತು ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಯಾವುದೇ ಬ್ಯಾಂಕ್ ಇದನ್ನು ತೆಗೆದುಕೊಳ್ಳಲು ನಿರಾಕರಿಸುವಂತಿಲ್ಲ.
- ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, ಯಾವುದೇ ಕಾರಣವನ್ನು ನೀಡದೆ ಬ್ಯಾಂಕ್ ಅದನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಯಾವುದೇ ಬ್ಯಾಂಕ್ ಈ ರೀತಿ ಮಾಡಿದರೆ ಅದರ ಬಗ್ಗೆ ದೂರು ನೀಡಬಹುದು.



ಗೃಹ ಸಾಲ ಮತ್ತು ಅಡಮಾನ ಸಾಲದ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಪೂರ್ಣ ವಿವರ

► ಬಾನುಪ್ರಸಾದ ಕೆ.ಎನ್.

ಬೆಂಗಳೂರು : ಸಾಲ ಪಡೆಯುವ ಮೊದಲು ಯಾವ ವಿಧದ ಸಾಲ ಪಡೆಯಬೇಕೆಂದು ನಿರ್ಧರಿಸಬೇಕು. ಏಕೆಂದರೆ ಪ್ರತಿಯೊಂದು ಸಾಲಕ್ಕೂ ಬಡ್ಡಿದರ ಹಾಗೂ ಇತರೆ ಸೌಲಭ್ಯಗಳಲ್ಲಿ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಗೃಹಸಾಲ ಮತ್ತು ಅಡಮಾನ ಸಾಲವನ್ನು ಬಹುತೇಕರ ಒಂದೇ ಅರ್ಥದಲ್ಲಿ ಬಳಸುತ್ತಾರೆ. ಆದರೆ ಅವೆರಡೂ ಬೇರೆ ಬೇರೆ. ಇವೆರಡರ ನಡುವಿನ ವ್ಯತ್ಯಾಸ ಇಲ್ಲಿದೆ.

ಗೃಹ ಸಾಲವೆಂದರೇನು ? : ಗೃಹ ಸಾಲವೆಂದರೆ ಸಾಲಗಾರನು ಮನೆ ನಿರ್ಮಾಣಕ್ಕೆ ಅಥವಾ ಮನೆ ಖರೀದಿಗೆ ಸಾಲದಾತನಿಂದ ಹಣ ಪಡೆದುಕೊಳ್ಳುತ್ತಾನೆ. ಮನೆ ನವೀಕರಣಕ್ಕೆ ಅಥವಾ ಜಮೀನು ಖರೀದಿಗೂ ಈ ಸಾಲ ಪಡೆಯಬಹುದು. ಸಾಲದ ಮೂಲಕ ಖರೀದಿಸುವ ಮನೆಯನ್ನು ಆಧಾರವಾಗಿ ಇಲ್ಲಿ ಸಾಲ ನೀಡಲಾಗುತ್ತದೆ. ಸಾಲವನ್ನು ಪೂರ್ತಿಯಾಗಿ ಮರುಪಾವತಿಸಿದಾಗ ಮನೆಯ ಸಂಪೂರ್ಣ ಮಾಲೀಕತ್ವ ಸಾಲ ಪಡೆದುಕೊಂಡಿದ್ದ ವ್ಯಕ್ತಿಗೆ ಲಭಿಸುತ್ತದೆ.

ಒಂದು ವೇಳೆ ಸಾಲಗಾರ ಸಾಲವನ್ನು ಮರುಪಾವತಿಸದಿದ್ದರೆ ಅಥವಾ ದಿವಾಳಿಯಾದರೆ ಬ್ಯಾಂಕ್ ಆ ಮನೆಯನ್ನು ಹರಾಜು ಹಾಕಿ ಉಳಿದ ಮೊತ್ತವನ್ನು ವಸೂಲಿ ಮಾಡಿಕೊಳ್ಳುತ್ತದೆ. ಲೋನ್ ಟು ವ್ಯಾಲ್ಯೂ ಅಥವಾ ಗೃಹಸಾಲದ ಮೂಲಕ ಪಡೆಯುವ ಮೊತ್ತ ಶೇ.85 ರಿಂದ ಶೇ.90ರಷ್ಟಿರುತ್ತದೆ.

ಈ ಅಂಶ ಗೃಹ ಸಾಲ ಮತ್ತು ಅಡಮಾನ ಸಾಲದ ನಡುವಿನ ಅತ್ಯಂತ ಪ್ರಮುಖ ವ್ಯತ್ಯಾಸಗಳಲ್ಲಿ ಒಂದಾಗಿದೆ. ಗೃಹ ಸಾಲವು ಸ್ಥಿರ ಬಡ್ಡಿದರ ಮತ್ತು ಪ್ರೋಟೆಂಟ್ ಬಡ್ಡಿದರ ಎಂಬ ಎರಡು ಆಯ್ಕೆಯೊಂದಿಗೆ ಸಿಗುತ್ತದೆ. ಗೃಹ ಸಾಲದ ಅವಧಿಯು ಭಾರತದಲ್ಲಿ ಗರಿಷ್ಠ 30 ವರ್ಷದವರೆಗೆ ವಿಸ್ತರಣೆಯಾಗುತ್ತದೆ. ಸಾಮಾನ್ಯವಾಗಿ ಈ ಸಾಲದ ಮೇಲೆ ಶೇ.0.5ರಿಂದ 1ರಷ್ಟು ಪ್ರೊಸೆಸಿಂಗ್ ಶುಲ್ಕ ವಿಧಿಸಲಾಗುತ್ತದೆ.

ಅಡಮಾನ ಸಾಲ ಎಂದರೇನು? : ಗೃಹ ಸಾಲಕ್ಕಿಂತ ಭಿನ್ನವಾಗಿರುವ ಅಡಮಾನ ಸಾಲವನ್ನು ಸಾಲಗಾರ ಯಾವುದೇ ಉದ್ದೇಶಕ್ಕಾಗಿ ಬಳಸಬಹುದು. ಆದಾಗ್ಯೂ, ಗೃಹ ಸಾಲಕ್ಕೂ ಅಡಮಾನ ಸಾಲಕ್ಕೂ ಒಂದು ಹೋಲಿಕೆ ಇದೆ. ಅದೇನೆಂದರೆ, ಅಡಮಾನ ಸಾಲದಲ್ಲೂ ಮರುಪಾವತಿ ಪೂರ್ಣಗೊಳ್ಳುವವರೆಗೆ ಸಾಲದಾತನು ಸಾಲಗಾರನ ಆಸ್ತಿಯ ಮಾಲೀಕತ್ವವನ್ನು ತೆಗೆದುಕೊಳ್ಳುತ್ತಾನೆ. ಅಡಮಾನಗಳಲ್ಲಿ ಲೋನ್ ಟು ವ್ಯಾಲ್ಯೂ ಅನುಪಾತವು ಶೇ.60-70 ಆಗಿದೆ.



ಇದರರ್ಥ ಸಾಲಗಾರನು ಅಡಮಾನವಿಟ್ಟ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಶೇ.60-70 ಅನ್ನು ಮಾತ್ರ ಸಾಲವಾಗಿ ಪಡೆಯಲು ಅರ್ಹನಾಗಿರುತ್ತಾನೆ. ಈ ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕ ಸಾಮಾನ್ಯವಾಗಿ ಸಾಲದ ಮೊತ್ತದ ಶೇ.1.5 ಆಗಿರುತ್ತದೆ ಮತ್ತು ಟಾಪ್-ಅಪ್ ಸೌಲಭ್ಯವೂ ಲಭ್ಯವಿದೆ. ಈ ಸೌಲಭ್ಯವು ಸಾಲಗಾರನಿಗೆ ಹೆಚ್ಚಿನ ದಾಖಲೆಗಳಿಲ್ಲದೆ, ಅಸ್ತಿತ್ವದಲ್ಲಿರುವ ಸಾಲದ ಮೇಲೆ ಹೆಚ್ಚುವರಿ ಹಣ ಪಡೆಯಲು ಅವಕಾಶ ನೀಡುತ್ತದೆ. ಅಡಮಾನ ಸಾಲಗಳಲ್ಲಿ ಅವಧಿಯು 15 ವರ್ಷಗಳವರೆಗೆ ಇರುತ್ತದೆ. ಅಡಮಾನ ಸಾಲಗಳ ಮೇಲಿನ ಬಡ್ಡಿದರಗಳು ಗೃಹ ಸಾಲಗಳ ಮೇಲಿನ ಬಡ್ಡಿದರಗಳಿಗಿಂತ ಸ್ವಲ್ಪ ಅಂದರೆ ಶೇ.1ರಿಂದ 4ರಷ್ಟು ಹೆಚ್ಚಾಗಿರುತ್ತದೆ.

ಅಡಮಾನ ಸಾಲ ಪಡೆಯಲು ಬೇಕಿರುವ ದಾಖಲೆ : ಗೃಹ ಸಾಲಗಳು ಹಾಗೂ ಅಡಮಾನ ಸಾಲಕ್ಕಾಗಿ ನೀಡಬೇಕಾಗಿರುವ ದಾಖಲೆಗಳು ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಭಾರತದಲ್ಲಿ ಗೃಹ ಸಾಲ ಅಥವಾ ಅಡಮಾನ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ದಾಖಲೆಗಳ ಸಂಪೂರ್ಣ ಪಟ್ಟಿ ಹೀಗಿದೆ.

ಗುರುತಿನ ಚೀಟಿ : ಪಾನ್‌ಕಾರ್ಡ್, ಆಧಾರ್‌ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ.

ವಿಳಾಸ ಪುರಾವೆ : ವಿದ್ಯುತ್ ಬಿಲ್, ಮನೆ ತೆರಿಗೆ ಬಿಲ್, ನೀರಿನ ಬಿಲ್, ಪಾಸ್‌ಪೋರ್ಟ್ ಅಥವಾ ಯಾವುದೇ ಇತರ ಐಡಿ ಪುರಾವೆ.

ಆದಾಯ ಪುರಾವೆ : ದಾಖಲೆಗಳು, ಬ್ಯಾಂಕ್ ಸ್ಟೇಟ್‌ಮೆಂಟ್ಸ್, ಆಸ್ತಿ ದಾಖಲೆಗಳು, ಆದಾಯ ತೆರಿಗೆ ರಿಟರ್ನ್ಸ್.

ದೇಶದ ಅರ್ಥವ್ಯವಸ್ಥೆಯು ಶೇ.7ರಷ್ಟು ಬೆಳವಣಿಗೆ : ಫಿಕ್ಸಿ ಅಂದಾಜು

ಮುಂಬಯಿ : ದೇಶದ ಅರ್ಥ ವ್ಯವಸ್ಥೆಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.7ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಫಿಕ್ಸಿ) ನಡೆಸಿದ ಸಮೀಕ್ಷೆಯು ಅಂದಾಜಿಸಿದೆ. ರಷ್ಯಾ-ಉಕ್ರೇನ್ ಯುದ್ಧವು ಹಣದುಬ್ಬರ ಪ್ರಮಾಣವನ್ನು ಹೆಚ್ಚಿನ ಮಟ್ಟದಲ್ಲಿಯೇ ಇರಿಸಲಿದೆ ಎಂದು ಅದು ಹೇಳಿದೆ. ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಬಿಗಿಯಾದ ಹಣಕಾಸಿನ ನೀತಿಯನ್ನು ಅನುಸರಿಸಲಿದೆ ಎಂದು ಅದು ಹೇಳಿದೆ.

ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಮಿತಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಇರಲಿದೆ. ಈ ಹಣಕಾಸು ವರ್ಷದ ನಾಲ್ಕನೆಯ ತ್ರೈಮಾಸಿಕದ ನಂತರದಲ್ಲಿ ಅದು ನಿಯಂತ್ರಣಕ್ಕೆ ಬರಬಹುದು ಎಂದಿದೆ. ಚಿಲ್ಲರೆ ಹಣದುಬ್ಬರವು ದೇಶದಲ್ಲಿ ಸತತ ಆರು ತಿಂಗಳುಗಳಿಂದ ಶೇ.6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದೆ. 'ಸರಕುಗಳ ಬೆಲೆ ಹೆಚ್ಚಾಗುತ್ತಿರುವುದು, ಪೂರೈಕೆ ವ್ಯವಸ್ಥೆಯಲ್ಲಿ ಆಗಿರುವ ಸಮಸ್ಯೆಗಳು, ಜಾಗತಿಕ ಬೆಳವಣಿಗೆಯ ಅಂದಾಜು ಉತ್ತಮವಾಗಿಲ್ಲದಿರುವುದು ಹಾಗೂ ಯುರೋಪಿನಲ್ಲಿ ಸಂಘರ್ಷವು ದೀರ್ಘಕಾಲ ಮುಂದುವರಿಯುವುದು ದೇಶದ ಅರ್ಥ ವ್ಯವಸ್ಥೆಯ ಚೇತರಿಕೆಗೆ ಇರುವ ಅಪಾಯಗಳು' ಎಂದು ಫಿಕ್ಸಿ ಹೇಳಿದೆ.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕು ಹೊಸ ಶಾಖೆಗಾಗಿ ರಿಜರ್ವ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದು, ಇದುವರೆಗೆ ಯಾವುದೇ ಉತ್ತರ ಬಂದಿಲ್ಲ. ದಿನಾಂಕ : ಜುಲೈ 19, 2022ರಂದು ರಿಜರ್ವ್ ಬ್ಯಾಂಕು ಪತ್ರಿಕಾ ಪ್ರಕಟಣೆ ಹೊರಡಿಸಿ ಪಟ್ಟಣ ಸಹಕಾರ ಬ್ಯಾಂಕುಗಳಿಗಾಗಿ ಪರಿಷ್ಕೃತ ನಿಯಂತ್ರಣ ಚೌಕಟ್ಟನ್ನು (Revised regulatory framework) ಜಾರಿಗೆ ತರುವುದಾಗಿ ಹೇಳಿದೆ. ಇದರಂತೆ ಆರ್ಥಿಕವಾಗಿ ಸದೃಢವಾಗಿರುವ ಬ್ಯಾಂಕುಗಳು (FSWM Bank) ರಿಜರ್ವ್ ಬ್ಯಾಂಕಿನ ಪೂರ್ವ ಸಮ್ಮತಿ ಇಲ್ಲದೆ ಪ್ರತಿವರ್ಷ ತಮ್ಮ ಈಗಿರುವ ಶಾಖೆಗಳ ಶೇ.10ರಷ್ಟು ಹೊಸ ಶಾಖೆಗಳನ್ನು ತೆರೆಯಬಹುದಾಗಿದೆ. ನಮ್ಮದು ಆರ್ಥಿಕವಾಗಿ ಸದೃಢವಾದ ಬ್ಯಾಂಕು ಆಗಿರುವುದರಿಂದ ನಾವು ಹೊಸ ಶಾಖೆಗಳನ್ನು ತೆರೆಯಬಹುದೇ?

- ಪಟ್ಟಣ ಸಹಕಾರ ಬ್ಯಾಂಕ್ ಲಿ., ದಾವಣಗೆರೆ.

ಉತ್ತರ : ಇಸವಿ 2020ರಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿಯಾಗಿ, ಕಾಯ್ದೆಯ ಅನೇಕ ಕಲಂಗಳನ್ನು ಪಟ್ಟಣ ಸಹಕಾರ ಬ್ಯಾಂಕುಗಳಿಗೂ ಅನ್ವಯ ಮಾಡಿರುವ ವಿಷಯ ನಿಮಗೆ ಗೊತ್ತಿರಬಹುದು. ಈ ಹಿನ್ನೆಲೆಯಲ್ಲಿ ರಿಜರ್ವ್ ಬ್ಯಾಂಕು ಒಂದು ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಪಟ್ಟಣ ಸಹಕಾರ ಬ್ಯಾಂಕುಗಳ ಕಾರ್ಯಕಲಾಪಗಳ ಮೇಲೆ ಪರಿಣಾಮ ಬೀರುವ ಅನೇಕ ಶಿಪಾರಸುಗಳನ್ನು ಮಾಡಿತ್ತು. ಈ ಶಿಫಾರಸುಗಳಲ್ಲಿ ಕೆಲವನ್ನು ರಿಜರ್ವ್ ಬ್ಯಾಂಕು ಒಪ್ಪಿದ್ದು, ಈ ಬಗ್ಗೆ ಅಧಿಕೃತ ಸುತ್ತೋಲೆ ಜಾರಿ

ಬ್ಯಾಂಕಿನಲ್ಲಿ ಹಣ ತುಂಬಿದೆ ಆದರೆ, ಲೋನ್ ಪಡೆಯಲು ಸಾಲಗಾರರೇ ಇಲ್ಲ

ಉಡುಪಿ : ಜಿಲ್ಲೆಯ ಬ್ಯಾಂಕುಗಳಲ್ಲಿ ಭರಮೂರ ಹಣ ಸಂಗ್ರಹವಾಗುತ್ತಿದ್ದು, ಸಂಗ್ರಹವಾಗುವ ಪ್ರತಿ 100 ರೂ. ಠೇವಣಿಗೆ ಕೇವಲ 47.25 ರೂ. ಸಾಲ ನೀಡಲಷ್ಟೇ ಸಾಧ್ಯವಾಗುತ್ತಿದೆ. ಇಲ್ಲಿನ ಬ್ಯಾಂಕುಗಳಿಗೆ ಗುಣಮಟ್ಟದ ಸಾಲಗಾರರ ಕೊರತೆ ತೀವ್ರವಾಗಿ ಕಾಡುತ್ತಿದೆ. ಉಡುಪಿ ಜಿಲ್ಲೆಯ ಬ್ಯಾಂಕುಗಳಲ್ಲಿ ಸಂಗ್ರಹವಾಗುವ ಪ್ರತಿ 100 ರೂ. ಠೇವಣಿಗೆ ಕೇವಲ 47.25 ರೂ. ಸಾಲ ನೀಡಲಷ್ಟೇ ಸಾಧ್ಯವಾಗುತ್ತಿದ್ದು, ಗುಣಮಟ್ಟದ ಸಾಲಗಾರರ ಕೊರತೆ ಹಣಕಾಸು ಸಂಸ್ಥೆಗಳನ್ನು ತೀವ್ರ ಕಾಡುತ್ತಿದೆ.

ಬ್ಯಾಂಕ್‌ಗಳಲ್ಲಿ 2022ರ ಮಾರ್. 31 ಕ್ಕೆ ಬರೋಬ್ಬರಿ 32,109 ಕೋಟಿ ರೂ. ಧನರಾಶಿಯಿದ್ದರೂ 15,173 ಕೋಟಿ ರೂ. ಸಾಲ (ಶೇ. 47.25) ನೀಡಲಷ್ಟೇ ಸಾಧ್ಯವಾಗಿದ್ದು, ಶೇ. 50ಕ್ಕಿಂತ ಹೆಚ್ಚಿನ ಸಾಲ ನೀಡುವ ಗುರಿ ಸಾಧ್ಯವಾಗದೆ ಬ್ಯಾಂಕ್ ಅಧಿಕಾರಿಗಳು ಬಸವಳಿದಿದ್ದಾರೆ. 2021-22ನೇ ಸಾಲಿನ ವಾರ್ಷಿಕ ಸಾಲ ಯೋಜನೆ ಪ್ರಕಾರ 11,452 ಕೋಟಿ ರೂ. ಸಾಲ ನೀಡುವ ಗುರಿಯಿದ್ದರೆ, 10,913 ಕೋಟಿ ರೂ. (ಶೇ. 95.30) ಪ್ರಗತಿ ಸಾಧನೆಯಾಗಿದೆ. ಗೃಹ ಸಾಲ, ಅದೃಶ್ಯ ವಲಯದಲ್ಲಿ ದುರ್ಬಲ ವರ್ಗಗಳಿಗೆ ಸಾಲ, ಎಂಎಸ್‌ಎಂಇ, ಸಣ್ಣ ಉದ್ಯಮ ರಂಗದಲ್ಲಷ್ಟೇ ಶೇ. 100ಕ್ಕಿಂತ ಅಧಿಕ ಪ್ರಗತಿಯಾಗಿದೆ. ಕೃಷಿ ಕ್ಷೇತ್ರಕ್ಕೆ 4,770 ಕೋಟಿ ರೂ. ಸಾಲಕ್ಕೆ ಪ್ರತಿಯಾಗಿ 2,866 ಕೋಟಿ ರೂ. (ಶೇ. 60) ನೀಡುವುದಷ್ಟೇ ಸಾಧ್ಯವಾಗಿದೆ. ಕಿರು ಉದ್ಯಮಕ್ಕೆ 2,121 ಕೋಟಿ ರೂ., ಸಾಲದ ಗುರಿಗೆ 1,589 ಕೋಟಿ ರೂ. (ಶೇ. 75),

ಮಾಡಲಾಗುವುದೆಂದು ರಿಜರ್ವ್ ಬ್ಯಾಂಕು ದಿನಾಂಕ ಜುಲೈ 19, 2022ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಿರುವ ಎರಡು ಶ್ರೇಣಿಯ ಬ್ಯಾಂಕುಗಳ ಬದಲು ಬ್ಯಾಂಕುಗಳನ್ನು ಅವುಗಳ ಠೇವಣಿ ಪ್ರಮಾಣಕ್ಕನುಗುಣವಾಗಿ ನಾಲ್ಕು ಶ್ರೇಣಿಗಳಲ್ಲಿ ವಿಂಗಡಿಸಲಾಗುವುದು. ಎಲ್ಲಾ ಸಂಬಳ ಪಡೆಯುವವರ ಬ್ಯಾಂಕುಗಳು ಮತ್ತು ರೂ.100ಕೋಟಿ ಮತ್ತು ಅದಕ್ಕಿಂತ ಕಡಿಮೆ ಠೇವಣಿ ಇರುವ ಶಾಖೆ ಹೊಂದಿರದ ಬ್ಯಾಂಕುಗಳನ್ನು ಶ್ರೇಣಿ ಒಂದು ಎಂದು ಪರಿಗಣಿಸಲಾಗಿ ಅವುಗಳು ಕನಿಷ್ಠ 9%ರಷ್ಟು ಸಿಆರ್‌ಎಆರ್ (ಸ್ವತ್ತುಗಳ ಅಪಾಯಕ್ಕನುಗುಣವಾಗಿ ಹೊಂದಿರುವ ಬಂಡವಾಳ)ನ್ನು ಹೊಂದಿರುವುದು ಕಡ್ಡಾಯ. ಠೇವಣಿ ಮೊತ್ತ ರೂ.100, 1,000 ಮತ್ತು 10,000 ಮೀರಿದ್ದರೆ ಅಂತಹ ಬ್ಯಾಂಕುಗಳನ್ನು ಕ್ರಮವಾಗಿ ಶ್ರೇಣಿ ಎರಡು, ಮೂರು ಮತ್ತು ನಾಲ್ಕು ಎಂದು ಪರಿಗಣಿಸಲಾಗಿ ಅವುಗಳು ಕನಿಷ್ಠ 12% ಸಿ.ಆರ್.ಎ.ಆರ್ ಹೊಂದಿರುವುದು ಅನಿವಾರ್ಯ. ಈಗಿರುವ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯಂತೆ, ಒಂದು ಬ್ಯಾಂಕನ್ನು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಆರ್ಥಿಕವಾಗಿ ಸದೃಢವಾದ ಬ್ಯಾಂಕೆಂದು ಪರಿಗಣಿಸಲು ಇತರ ಅನೇಕ ಷರತ್ತುಗಳನ್ನು ಪಾಲಿಸುವುದರೊಂದಿಗೆ ಅದು ಕನಿಷ್ಠ ಶೇ.10ರಷ್ಟು ಸಿ.ಆರ್.ಎ.ಆರ್ ಹೊಂದಿರಬೇಕು. ಪರಿಷ್ಕೃತ ನಿಯಂತ್ರಣ ಚೌಕಟ್ಟಿನ ಪ್ರಕಾರ, ಶಾಖೆಯನ್ನು ಹೊಂದಿರುವ ಬ್ಯಾಂಕನ್ನು ಕನಿಷ್ಠ ಶ್ರೇಣಿ ಎರಡು ಎಂದು ಪರಿಗಣಿಸಬೇಕಾಗಿರುವುದರಿಂದ ಕನಿಷ್ಠ ಶೇ.12ರಷ್ಟು ಸಿ.ಆರ್.ಎ.ಆರ್ ಇಲ್ಲದೆ ಯಾವ ಬ್ಯಾಂಕು ಹೊಸ ಶಾಖೆಗಳನ್ನು ತೆರೆಯುವಂತಿಲ್ಲ. ಅದರಂತೆ ಆರ್ಥಿಕವಾಗಿ ಸದೃಢವಾದ ಬ್ಯಾಂಕು (FSWM Bank) ಎಂದು ಪರಿಗಣಿಸಲು ಹೊಸ ಮಾರ್ಗಸೂಚಿಯನ್ನು ರಿಜರ್ವ್ ಬ್ಯಾಂಕು ಜಾರಿಗೊಳಿಸಲಿದೆ. ವಿವರವಾದ ಪರಿಷ್ಕೃತ ಮಾರ್ಗಸೂಚಿ ಬಂದ ನಂತರವೇ ನೀವು ಹೊಸ ಶಾಖೆಗಳನ್ನು ರಿಜರ್ವ್ ಬ್ಯಾಂಕಿನ ಪೂರ್ವಾನುಮತಿ ಇಲ್ಲದೆ ತೆರೆಯಬಹುದು.

ಸಣ್ಣ ಉದ್ಯಮದಲ್ಲಿ ಶೇ. 91.49, ಮಧ್ಯಮ ಉದ್ಯಮಕ್ಕೆ 450 ಕೋಟಿ ರೂ. ಸಾಲದ ಗುರಿಗೆ 540 ಕೋಟಿ ರೂ. (ಶೇ. 120) ಸಾಲದ ಪ್ರಗತಿಯನ್ನು ಬ್ಯಾಂಕ್‌ಗಳು ದಾಖಲಿಸಿವೆ. ಖಾದಿ ಮತ್ತು ಗ್ರಾಮ ಕೈಗಾರಿಕೆಗೆ 3.96 ಕೋಟಿ ರೂ. ಸಾಲದಲ್ಲಿ ಕೇವಲ 1.72 ಕೋಟಿ ರೂ. (ಶೇ. 43.43) ನೀಡಲಾಗಿದೆ. ಎಂಎಸ್‌ಎಂಇಗಳಿಗೆ 4.49 ಕೋಟಿ ರೂ. ಸಾಲದ ಗುರಿಗೆ ಪ್ರತಿಯಾಗಿ 18.79 ಕೋಟಿ ರೂ. (ಶೇ. 418.49) ಸಾಲ ನೀಡಿದ್ದರೆ, ರಫ್ತು ಉತ್ಪಾದನೆಯಲ್ಲಿ 262.76 ಕೋಟಿ ರೂ. ಸಾಲವನ್ನು ಯಾರೊಬ್ಬರೂ ಪಡೆದಿಲ್ಲ. ಬ್ಯಾಂಕ್‌ಗಳು ಎಂಎಸ್‌ಎಂಇಗಳಿಗೆ ರಫ್ತು ಉತ್ಪಾದನ ಸಹಿತ ಸಾಲ ನೀಡುತ್ತಿದ್ದರೂ ಅದನ್ನು ಪಡೆಯುವವರೇ ಇಲ್ಲವಾಗಿದ್ದಾರೆ. ಶಿಕ್ಷಣಕ್ಕೆ 162 ಕೋಟಿ ರೂ. ಸಾಲದ ಗುರಿಯಿದ್ದರೆ, ಕೇವಲ 96.33 ಕೋಟಿ ರೂ. (ಶೇ. 59.46) ನೀಡಲಾಗಿದೆ. ಗೃಹ ವಲಯಕ್ಕೆ 930 ಕೋಟಿ ರೂ.ಗಳಿಗೆ ಪ್ರತಿಯಾಗಿ 652.91 ಕೋಟಿ ರೂ. ಸಾಲ (ಶೇ. 70.21) ಒದಗಿಸಿದ್ದರೆ, ಸಾಮಾಜಿಕ ಮೂಲಸೌಕರ್ಯಕ್ಕೆ ನಿಗದಿಪಡಿಸಿದ್ದ 49.12 ಕೋಟಿ ರೂ. ಮೊತ್ತದಲ್ಲಿ ಕೇವಲ 0.07 ಸಾವಿರ ರೂ. (ಶೇ.0.14) ನೀಡಲಾಗಿದೆ.

ಬ್ಯಾಂಕುಗಳು ಬೇಕಾಬಿಟ್ಟಿ ಸಾಲ ನೀಡುವಂತಿಲ್ಲ, ಗುಣಮಟ್ಟದ ಸಾಲಗಾರರು ಮುಖ್ಯ. ಅನಿವಾಸಿ ಭಾರತೀಯರ ಠೇವಣಿ ಜಿಲ್ಲೆಯ ಬ್ಯಾಂಕುಗಳಲ್ಲಿ 5 ಸಾವಿರ ಕೋಟಿ ರೂ.ಗಳಿಗೂ ಅಧಿಕವಿದ್ದು, ಕೈಗಾರಿಕೆಗೆ ಹೆಚ್ಚಿನ ಬೇಡಿಕೆ ಇಲ್ಲ. ಕೃಷಿ ಸಾಲ ಪಡೆಯುವವರ ಭೂಮಿ ಪ್ರಮಾಣ ಕಡಿಮೆಯಿದೆ, ಹೀಗಾಗಿ ಸಾಲಕ್ಕಿರುವ ಬೇಡಿಕೆ ಶೇ. 50ಕ್ಕಿಂತ ಹೆಚ್ಚಿಲ್ಲ ಎನ್ನುತ್ತಾರೆ ಉಡುಪಿಯ ಕೆನರಾ ಲೀಡ್ ಡಿಸ್ಟ್ರಿಕ್ಟ್ ಬ್ಯಾಂಕ್ ಮುಖ್ಯ ಪ್ರಬಂಧಕ ಪಿ.ಎಂ. ಪಿಂಜಾರ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಆಸ್ತರೆ ವಾರ್ಡ್‌ಗಳ ಮೇಲೆ ಹೆಚ್ಚುವರಿ ಶೇ.5ರಷ್ಟು ಜಿಎಸ್‌ಟಿ ಹೇರಲಾಗಿರುವುದರಿಂದ ದಿಲ್ಲಿಯ ಜನಸಾಮಾನ್ಯರ ಆಸ್ತರೆ ಎಂಬ ಖ್ಯಾತಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಾರ್ಡ್‌ಗಳ ದರ ರೂ. 6,300 ಏರಿಕೆಯಾಗಿದೆ.
- ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ನಿರ್ಮಾಣಗೊಂಡಿರುವ 2 ಬಿಎಚ್‌ಕೆ ಮನೆ/ಫ್ಲಾಟ್ ಬೆಲೆ ರೂ.15 ಲಕ್ಷಗಳಿಂದ ರೂ.14 ಲಕ್ಷಕ್ಕೆ ಇಳಿಕೆ ಮಾಡುವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.
- ಉತ್ತರ ಪ್ರದೇಶದಲ್ಲಿ 296 ಕಿಮೀ ಉದ್ದದ ಬುಂಡೇಲ್‌ಖಂಡ್ ಎಕ್ಸ್‌ಪ್ರೆಸ್ ಹೈವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಕೆಲವೇ ದಿನಗಳಲ್ಲಿ ರಸ್ತೆಯ ಒಂದು ಭಾಗ ಕಿತ್ತುಹೋಗಿದ್ದು ಬೃಹತ್ ಗುಂಡಿಗಳು ಬಿದ್ದಿವೆ.
- ಸರಕಾರಿ ಶಾಲಾ ಮಕ್ಕಳೂ ನಿರರ್ಗಳವಾಗಿ ಇಂಗ್ಲಿಷ್ ಸಂವಹನದ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮರ್ಥವಾಗಿ ಭಾಗಿಯಾಗಬೇಕೆಂಬ

- ಉದ್ದೇಶದಿಂದ ರಾಜ್ಯ ಸರಕಾರ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ 'ಸ್ಪೋಕನ್ ಇಂಗ್ಲಿಷ್' ತರಗತಿ ಆರಂಭಿಸಲು ಯೋಜನೆ ರೂಪಿಸಿದೆ.
- ರಾಜ್ಯ ವ್ಯಾಪಿ ನಡೆಸಿದ ಸಮೀಕ್ಷೆಯ ಪ್ರಕಾರ 14 ವರ್ಷದೊಳಗಿನ 10 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆ ಮತ್ತು ಅಂಗನವಾಡಿಗಳಿಂದ ಹೊರಗುಳಿದಿದ್ದಾರೆ ಎಂದು ಹೈಕೋಟ್ ವರದಿ ಸಲ್ಲಿಸಲಾಗಿದೆ.
- ಮೊರಾದಾಬಾದ್‌ನ ವೈದ್ಯ ಅರವಿಂದ್ ಗೋಯಲ್ ಅವರು ಬಡವರ ಸಹಾಯಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ರೂ. 600 ಕೋಟಿಯಷ್ಟು ಸಂಪೂರ್ಣ ಆಸ್ತಿಯನ್ನು ದಾನ ಮಾಡಿದ್ದಾರೆ.
- ಕೇರಳದ ಮಲಪ್ಪುರಂನ 27 ವರ್ಷದ ರಿಜಿತಾ ಟಿವಿ ಅವರು ವಿನ್ಯಾಸಗೊಳಿಸಿದ್ದ ಉಂಗುರದಲ್ಲಿ ಬರೋಬ್ಬರಿ 24,679 ವಜ್ರಗಳನ್ನು ಅಳವಡಿಸುವ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ.
- ಅಮೆರಿಕದಲ್ಲಿ ಈ ವರ್ಷ ನಡೆದ ಗುಂಡಿನ ದಾಳಿಗಳಿಂದಾಗಿ ಇದುವರೆಗೆ 24 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂಬುದು 'ಗನ್ವಯಲೆನ್ಸ್ ಆರ್ಮಿ' ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಹಿ ದು ಗ ರ ಅ ನಿ ಸಿ ಕೆ . . .



ರೂಪಾಯಿ ಮೂಲಕ ವ್ಯವಹಾರ : ರೂಪಾಯಿಯಲ್ಲಿ ವಹಿವಾಟು ನಡೆಸಲು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಆಮದು ಮತ್ತು ರಫ್ತು ವಹಿವಾಟುಗಳನ್ನು ರೂಪಾಯಿ ಮೂಲಕ ನಡೆಸಲು ಹೆಚ್ಚುವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಆರ್‌ಬಿಐ, ಬ್ಯಾಂಕುಗಳಿಗೆ ಸೂಚಿಸಿರುವುದು ಸರಿಯಷ್ಟೆ ಆದರೆ, ರೂಪಾಯಿ ಮೌಲ್ಯ ದಿನ ದಿನೇ ಕುಸಿತ ಕಾಣುತ್ತಿರುವಾಗ ಯಾರು ತಾನೆ ರೂಪಾಯಿ ಮೂಲಕ ವ್ಯವಹರಿಸಲು ಮುಂದಾಗುತ್ತಾರೆ?

► ವಿ. ಆನಂದಕುಮಾರ್, ದಾವಣಗೆರೆ

ತೊಂದರೆಗೆ ಸಿಲುಕಿಕೊಳ್ಳುತ್ತಾರೆ : ನಮ್ಮಲ್ಲಿ ಕೆಲವರು ಅನೇಕ ಕ್ರೆಡಿಟ್ ಕಾರ್ಡ್‌ಗಳನ್ನು ಇಟ್ಟುಕೊಳ್ಳುವುದು ಪ್ರತಿಷ್ಠೆ ಅಂದುಕೊಂಡಿರುತ್ತಾರೆ. ಕೊವಿಡ್ ನಂತರದಲ್ಲಿ ಹಣದ ಅಗತ್ಯತೆಗಾಗಿ ಹಲವು ಕಾರ್ಡ್‌ಗಳ ಬಳಕೆ ಮತ್ತು ಹೆಚ್ಚಾಗಿದೆ. ಕ್ರೆಡಿಟ್ ಕಾರ್ಡ್ ಇದ್ದರೆ ತಕ್ಷಣದ ಬಡ್ಡಿ ಇಲ್ಲದಂತೆ ಅಲ್ಪಾವಧಿಯ ಸಾಲ ದೊರೆಯುವ ಕಾರಣ ಇರಬಹುದು. ಆದರೆ ನಂತರ ಕಾರ್ಡ್ ಮೊತ್ತ ಪಾವತಿಸಲಾಗದೆ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ.

► ಕಿರಣ್‌ಪಾಟೀಲ ವಿ.ಆರ್., ಶಿಗ್ಗಾವಿ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.